

ಅಭ್ಯಾಸ 11.2

ಈ ಅಭ್ಯಾಸದಲ್ಲಿ ಕೆಳಗಿನ ಸೂತ್ರಗಳನ್ನು/ಬೆಲೆಗಳನ್ನು ಪದೇ ಪದೇ ಉಪಯೋಗಿಸುವುದರಿಂದ ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

$\sin\theta = \frac{\text{ಅಭಿಮುಖ ಬಾಹು}}{\text{ವಿಕಣ}}$	$\sin 30^\circ = \cos 60^\circ = \frac{1}{2}$ $\sin 60^\circ = \cos 30^\circ = \frac{\sqrt{3}}{2}$
$\cos\theta = \frac{\text{ಘಾತ್ವ ಬಾಹು}}{\text{ವಿಕಣ}}$	$\tan 30^\circ = \frac{1}{\sqrt{3}}$, $\tan 60^\circ = \sqrt{3}$, $\tan 45^\circ = 1$
$\tan\theta = \frac{\text{ಅಭಿಮುಖ ಬಾಹು}}{\text{ಘಾತ್ವ ಬಾಹು}}$	

$$\text{ಗಮನಿಸಿ: } \sqrt{3}x = y \approx \sqrt{3} * \sqrt{3}x = \sqrt{3} * y \Rightarrow 3x = y\sqrt{3}$$

ವಿ.ಸೂ. ಮೃಂತರದಲ್ಲಿ ದೊರೆಯುವ $\frac{AB}{AC}$ ರೂಪದಲ್ಲಿರುವ ಉತ್ತರಗಳ ಮೇಲಿನ ಗಣಿತ ಕ್ರಿಯೆಗಳಿಂದ ತಷ್ಣಿ ಜಾಸ್ತಿ ಆಗುವ ಸಂಭವ ಜಾಸ್ತಿಯಾಗುವುದರಿಂದ ಅವುಗಳ ಉಪಯೋಗವನ್ನು ಕಡಿಮೆ ಮಾಡಲಾಗಿದೆ. ಉದಾಹರಣೆಯಾಗಿ $\frac{AB}{8} = \frac{1}{\sqrt{3}}$ ಆದಾಗ $AB = \frac{8}{\sqrt{3}}$. AB ಯು $\frac{8}{\sqrt{3}}$ ಬೆಲೆಯ ಬದಲಿಗೆ ಮುಂದಿನ ಹಂತಗಳಲ್ಲಿ $\sqrt{3}AB = 8$ ಎಂದು ಆದೇಶಿಸಲಾಗಿದೆ. ಲೆಕ್ಕಿಸಲು ಸುಲಭವಾಗಲೆಂದು ಹಲವೆಡೆ ಸಮೀಕರಣದ ಎರಡೂ ಕಡೆ $\sqrt{3}$ ಯಿಂದ ಗುಣಿಸಿ, ಸಮೀಕರಣದ ಅವೃತ್ತಪದದ ಜೊತೆ ವರ್ಗಮೂಲ ಸಂಖ್ಯೆಯ ಬದಲು ಕೇವಲ ಸ್ಥಾಭಾವಿಕ ಸಂಖ್ಯೆಯು ಸಂಖ್ಯಾಸಹಂಕರಣಕ್ಕಾಗಿಯಾಗಿರುವುಂತೆ ನೋಡಿಕೊಳ್ಳಲಾಗಿದೆ. ಉದಾಹರಣೆಯಾಗಿ $\sqrt{3}BD = 87$ ಎನ್ನು ವಲ್ಲಿ BD ಯು ಸಂಖ್ಯಾಸಹಂಕರಣಕ್ಕೆ $\sqrt{3}$ ರ ಬದಲಿಗೆ 3 ಇರುವುಂತೆ ಕೆಳಗಿನಂತೆ ನೋಡಿಕೊಳ್ಳಲಾಗಿದೆ.(ಸಮೀಕರಣದ ಎರಡೂ ಕಡೆ $\sqrt{3}$ ಯಿಂದ ಗುಣಿಸಿದೆ.) ಅಂದರೆ $\sqrt{3}BD = 87 \Rightarrow \sqrt{3} * \sqrt{3}BD = \sqrt{3} * 87 \Rightarrow 3BD = 87\sqrt{3}$

11.2.1. 1. ස්ථානවුගැනු තේකුහිඳියේ.

බේ එම්	භාෂ්‍යතාරක
i) $\sin 60^\circ \cos 30^\circ + \sin 30^\circ \cos 60^\circ$	$= \left\{ \frac{\sqrt{3}}{2} * \frac{\sqrt{3}}{2} \right\} + \left\{ \frac{1}{2} * \frac{1}{2} \right\} = \frac{1}{2} + \frac{1}{2} = \frac{3}{4} + \frac{1}{4} = 1$
ii) $2\tan^2 45^\circ + \cos^2 30^\circ - \sin^2 60^\circ$	$= 2(1)^2 + \left(\frac{\sqrt{3}}{\sqrt{2}} \right)^2 - \left(\frac{\sqrt{3}}{\sqrt{2}} \right)^2 = 2*1 = 2$
iii) $\frac{\cos 45^\circ}{\sec 30^\circ + \cosec 30^\circ}$	$\cos 45^\circ = \frac{1}{\sqrt{2}}$ ----- (1) $\sec 30^\circ + \cosec 30^\circ = \frac{2}{\sqrt{3}} + 2 = 2\left(\frac{1}{\sqrt{3}} + 1\right) = 2\left(\frac{1+\sqrt{3}}{\sqrt{3}}\right) = 2\left(\frac{1+\sqrt{3}}{\sqrt{3}} * \frac{1-\sqrt{3}}{1-\sqrt{3}}\right)$ $= 2\left(\frac{1^2 - 3}{\sqrt{3}(1-\sqrt{3})}\right) = \frac{-4}{\sqrt{3}-3} = \frac{4}{3-\sqrt{3}} = \frac{4}{3-\sqrt{3}} * \frac{\sqrt{2}}{\sqrt{2}} = \frac{4\sqrt{2}}{3\sqrt{2}-\sqrt{6}}$ ----- (2) $(1) \div (2) \text{ අනුව } \frac{\cos 45^\circ}{\sec 30^\circ + \cosec 30^\circ} = \frac{1}{\sqrt{2}} * \frac{3\sqrt{2}-\sqrt{6}}{4\sqrt{2}} = \frac{3\sqrt{2}-\sqrt{6}}{8}$
iv) $\frac{\sin 30^\circ + \tan 45^\circ - \cosec 45^\circ}{\sec 30^\circ + \cos 30^\circ + \cot 45^\circ} =$	$\sin 30^\circ + \tan 45^\circ - \cosec 45^\circ = \frac{1}{2} + 1 - \frac{2}{\sqrt{3}} = \frac{\sqrt{3} + 2\sqrt{3} - 4}{2\sqrt{3}} = \frac{3\sqrt{3} - 4}{2\sqrt{3}}$ --- (1) $\sec 30^\circ + \cos 30^\circ + \cot 45^\circ = \frac{2}{\sqrt{3}} + \frac{1}{2} + 1 = \frac{4 + \sqrt{3} + 2\sqrt{3}}{2\sqrt{3}} = \frac{3\sqrt{3} + 4}{2\sqrt{3}}$ --- (2) $(1) \div (2) \text{ අනුව } \frac{\sin 30^\circ + \tan 45^\circ - \cosec 45^\circ}{\sec 30^\circ + \cos 30^\circ + \cot 45^\circ} = \frac{3\sqrt{3} - 4}{2\sqrt{3}} * \frac{2\sqrt{3}}{3\sqrt{3} + 4} * \frac{3\sqrt{3} - 4}{3\sqrt{3} - 4}$ $= \frac{(3\sqrt{3})^2 + 4^2 - 2 * 3\sqrt{3} * 4}{(3 * \sqrt{3})^2 - 4^2} = \frac{27 + 16 - 24\sqrt{3}}{27 - 16} = \frac{43 - 24\sqrt{3}}{11}$

$$\begin{aligned}
 v) & \frac{5\cos^2 60^\circ + 4\sec^2 30^\circ - \tan^2 45^\circ}{\sin^2 30^\circ + \cos^2 30^\circ} \\
 & 5\cos^2 60^\circ + 4\sec^2 30^\circ - \tan^2 45^\circ = 5\left(\frac{1}{2}\right)^2 + 4\left(\frac{2}{\sqrt{3}}\right)^2 - (1)^2 = \frac{5}{4} + \frac{16}{3} - 1 \\
 & = \frac{15 + 64 - 12}{12} = \frac{67}{12} \quad \text{---(1)} \\
 & \sin^2 30^\circ + \cos^2 30^\circ = 1 \quad \text{---(2)} \\
 & (1) \div (2) \text{ օօշ } \frac{5\cos^2 60^\circ + 4\sec^2 30^\circ - \tan^2 45^\circ}{\sin^2 30^\circ + \cos^2 30^\circ} = \frac{67}{12}
 \end{aligned}$$

11.2.2. ಸರಿಯಾದ ಉತ್ತರವನ್ನು ಅರಿಸಿ, ನಿಮ್ಮ ಆಯ್ದುಯನ್ನು ಸಮರ್ಥಿಸಿ.

ବେଳେ ??	ଉତ୍ତର
$\frac{2 \tan 30^\circ}{1 + \tan^2 30^\circ}$	$2 \tan 30^\circ = 2 * \frac{1}{\sqrt{3}} = \frac{2}{\sqrt{3}}$ ----- (1) $1 + \tan^2 30^\circ = 1 + \left(\frac{1}{\sqrt{3}}\right)^2 = 1 + \frac{1}{3} = \frac{4}{3}$ ----- (2) $(1) \div (2)$ ଦ୍ୱାରା $\frac{2 \tan 30^\circ}{1 + \tan^2 30^\circ} = \frac{2}{\sqrt{3}} * \frac{3}{4} = \frac{\sqrt{3}}{2} = \sin 30^\circ$
$\frac{1 - \tan^2 45^\circ}{1 + \tan^2 45^\circ}$	$1 - \tan^2 45^\circ = 1 - 1^2 = 0$ & $1 + \tan^2 45^\circ = 1 + 1^2 = 2 \Rightarrow \frac{1 - \tan^2 45^\circ}{1 + \tan^2 45^\circ} = 0$
$\sin 2A = 2 \sin A$ ଅବରୁଦ୍ଧ କିମ୍ବା $A = ??$	$\sin 2A = \sin(A+A) \Rightarrow 2A = A \Rightarrow A = 0$
$\frac{2 \tan 30^\circ}{1 - \tan^2 30^\circ}$	$2 \tan 30^\circ = 2 * \frac{1}{\sqrt{3}} = \frac{2}{\sqrt{3}}$ & $1 - \tan^2 30^\circ = 1 - \left(\frac{1}{\sqrt{3}}\right)^2 = 1 - \frac{1}{3} = \frac{2}{3}$ $(1) \div (2)$ ଦ୍ୱାରା $\frac{2 \tan 30^\circ}{1 - \tan^2 30^\circ} = \frac{2}{\sqrt{3}} * \frac{3}{2} = \sqrt{3} = \tan 60^\circ$

11.2.3. . $\tan(A + B) = \sqrt{3}$ ಮತ್ತು $\tan(A - B) = \frac{1}{\sqrt{3}}$ ಆಗಿದೆ. ಇಲ್ಲಿ $0^\circ < A + B \leq 90^\circ$; $A > B$ ಆದರೆ, A ಮತ್ತು B ಕಂಡುಹಿಡಿಯಿರಿ.

$$\tan(A+B) = \sqrt{3} \text{ & } \tan 60^\circ = \sqrt{3} \Rightarrow A+B=60^\circ \quad \dots \dots \dots (1)$$

$$\tan(A-B) = \frac{1}{\sqrt{3}} \text{ & } \tan 30^\circ = \frac{1}{\sqrt{3}} \Rightarrow A-B=30^\circ \quad \dots \dots \dots (2)$$

$$(1)+(2) \Rightarrow 2A=90^\circ \therefore \angle A=45^\circ \text{ ಈ ಬೆಲೆಯನ್ನು ಮೇಲಿನ ಯಾವುದಾದರೂ ಸಮೀಕರಣದಲ್ಲಿ ಆದೇಶಿಸಿದಾಗ } \angle B=15^\circ$$

11.2.4. ಈ ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ತಿಳಿಸಿ ನಿಮ್ಮ ಉತ್ತರವನ್ನು ಸಮಾಧಿಸಿ,

ಹೇಳಿಕೆ ಸರಿಯೇ ತಪ್ಪೇ?	ಉತ್ತರ	ಸಮಾಧಿಸಿ
$\sin(A+B)=\sin A+\sin B$	ತಪ್ಪು	$A=30^\circ$ & $B=60^\circ$ ಆಗಿರಲಿ. ಆಗ $\sin(A+B) = \sin(90^\circ) = 1$ $\sin A = \sin(30^\circ) = \frac{1}{2}$ & $\sin B = \sin(60^\circ) = \frac{\sqrt{3}}{2}$ $\sin(A)+\sin(B) = \sin(30^\circ)+\sin(60^\circ) = \frac{1}{2} + \frac{\sqrt{3}}{2}$ $1 \neq \frac{1}{2} + \frac{\sqrt{3}}{2} \therefore \sin(A+B) \neq \sin(A)+\sin(B)$
ಈತಿಂತಿ ಸಿನ್‌ಥ ಬೆಲೆಯು ಹೆಚ್ಚಿತದೆ	ಸರಿ	$\sin(0^\circ)=0$; $\sin(30^\circ)=\frac{1}{2}$; $\sin(45^\circ)=\frac{1}{\sqrt{2}}$; $\sin(60^\circ)=\frac{\sqrt{3}}{2}$ & $\sin(90^\circ)=1$
ಈತಿಂತಿ ಕಾಸ್‌ಥ ಬೆಲೆಯು ಹೆಚ್ಚಿತದೆ	ತಪ್ಪು	$\cos(0^\circ)=1$; $\cos(30^\circ)=\frac{\sqrt{3}}{2}$; $\cos(45^\circ)=\frac{1}{\sqrt{2}}$; $\cos(60^\circ)=\frac{1}{2}$ & $\cos(90^\circ)=0$
ಈ ಎಲ್ಲಾ ಬೆಲೆಗಳಿಗೆ $\sin\theta=\cos\theta$ ಆಗಿದೆ	ತಪ್ಪು	$\sin(30^\circ)=\frac{1}{2}$; $\cos(30^\circ)=\frac{\sqrt{3}}{2}$
$A=0^\circ$ ಗೆ $\cot A$ ನೀಡಿಕೊಂಡಾಗಿ ವ್ಯಕ್ತಪಡಿಸಿಲ್ಲ	ಸರಿ	$\cos(0^\circ)=1$ & $\sin(0^\circ)=0 \therefore \cot(0^\circ)=\frac{\cos(0^\circ)}{\sin(0^\circ)}=\frac{1}{0}$

A Project Of www.eShale.org

ಅಭ್ಯಾಸ 11.3

ಈ ಅಭ್ಯಾಸದಲ್ಲಿ ಕೆಳಗಿನ ಸೂತ್ರಗಳನ್ನು/ಬೆಲೆಗಳನ್ನು ಪಡೇ ಪಡೇ ಉಪಯೋಗಿಸುವುದರಿಂದ ಅವುಗಳನ್ನು ನೆನಹಿನಲ್ಲಿಟ್ಟುಕೊಳ್ಳಿ.

$\sin\theta = \text{ಅಭಿಮುಖ ಬಾಹು} / \text{ವಿಕಣ}$	$\sin 30^\circ = \cos 60^\circ = \frac{1}{2}$ $\sin 60^\circ = \cos 30^\circ = \frac{\sqrt{3}}{2}$
$\cos\theta = \text{ಘಾತ್ವ ಬಾಹು} / \text{ವಿಕಣ}$	$\tan 30^\circ = \frac{1}{\sqrt{3}}$, $\tan 60^\circ = \sqrt{3}$, $\tan 45^\circ = 1$
$\tan\theta = \text{ಅಭಿಮುಖ ಬಾಹು} / \text{ಘಾತ್ವ ಬಾಹು}$	$\sin(90^\circ - A) = \cos A$, $\cos(90^\circ - A) = \sin A$ $\tan(90^\circ - A) = \cot A$, $\cot(90^\circ - A) = \tan A$. . .

11.3.1. ಮೌಲ್ಯೀಕರಿಸಿ:

ನಂಬ್ಯೆ	ಪ್ರಶ್ನೆ ಬೆಲೆ ??	ಉತ್ತರ
(i)	$\frac{\sin 18^\circ}{\cos 72^\circ}$	$\sin(18^\circ) = \sin(90^\circ - 72^\circ) = \cos 72^\circ \therefore \frac{\sin 18^\circ}{\cos 72^\circ} = \frac{\cos 72^\circ}{\cos 72^\circ} = 1$
(ii)	$\frac{\tan 26^\circ}{\cot 64^\circ}$	$\cot(64^\circ) = \tan(90^\circ - 64^\circ) = \tan 26^\circ \therefore \frac{\tan 26^\circ}{\cot 64^\circ} = \frac{\tan 26^\circ}{\tan 26^\circ} = 1$
(iii)	$\cos 48^\circ - \sin 42^\circ$	$= \sin(90^\circ - 48^\circ) - \sin(42^\circ) = \sin 42^\circ - \sin 42^\circ = 0$
(iv)	$\operatorname{Cosec} 31^\circ - \sec 59^\circ$	$= \sec(90^\circ - 31^\circ) - \sec(59^\circ) = \sec 59^\circ - \sec 59^\circ = 0$

ನಂಖ್ಯೆ	ಪ್ರಶ್ನೆ	ಉತ್ತರ/ಸಾಧನೆ
11.3.2.(i)	$\tan 48^\circ \tan 23^\circ \tan 42^\circ \tan 67^\circ = 1$ ಎಂದು ತೋರಿಸಿ	$\begin{aligned} &= \cot(90^\circ - 48^\circ) * \cot(90^\circ - 23^\circ) * \tan 42^\circ * \tan 67^\circ \\ &= \frac{1}{\tan 42^\circ} * \frac{1}{\tan 67^\circ} * \tan 42^\circ * \tan 67^\circ = 1 \end{aligned}$
11.3.2.(ii)	$\cos 38^\circ \cos 52^\circ - \sin 38^\circ \sin 52^\circ = 0$ ಎಂದು ತೋರಿಸಿ	$\begin{aligned} &= \sin(90^\circ - 38^\circ) * \sin(90^\circ - 52^\circ) - \sin 38^\circ * \sin 52^\circ \\ &= \sin 52^\circ * \sin 38^\circ - \sin 38^\circ * \sin 52^\circ = 0 \end{aligned}$
11.3.3.	$\tan 2A = \cot(A-18^\circ)$ ಮತ್ತು $2A$ ಲಘು ಕೋನವಾಗಿದೆ. A ಬೆಲೆ ಕಂಡುಹಿಡಿಯಿರಿ.	$\begin{aligned} \tan 2A &= \cot(A-18^\circ) \\ \cot(90^\circ - 2A) &= \cot(A-18^\circ) \\ \Rightarrow 90^\circ - 2A &= A - 18^\circ \therefore 108^\circ = 3A \Rightarrow A = 36^\circ \end{aligned}$
11.3.4.	$\tan A = \cot B$ ಆದರೆ $A+B = 90^\circ$ ಎಂದು ಸಾಧಿಸಿ	$\begin{aligned} \tan A &= \cot B \\ \tan A &= \tan(90^\circ - B) \\ \Rightarrow A &= 90^\circ - B \therefore A+B = 90^\circ \end{aligned}$
11.3.5.	$\sec 4A = \operatorname{cosec}(A - 20^\circ)$ ಮತ್ತು $4A$ ಒಂದು ಲಘುಕೋನ ಆದರೆ A ಬೆಲೆ ಕಂಡುಹಿಡಿಯಿರಿ.	$\begin{aligned} \sec 4A &= \operatorname{cosec}(A - 20^\circ) \\ \operatorname{cosec}(90^\circ - 4A) &= \operatorname{cosec}(A - 20^\circ) \\ \Rightarrow 90^\circ - 4A &= A - 20^\circ \therefore 5A = 110^\circ \Rightarrow A = 22^\circ \end{aligned}$
11.3.6.	A, B ಮತ್ತು C ಗಳು ತ್ರಿಕೋನ ABC ಯ ಒಳಕೋನಗಳಾದರೆ, $\sin\left(\frac{B+C}{2}\right) = \cos\left(\frac{A}{2}\right)$ ಎಂದು ತೋರಿಸಿ.	$\begin{aligned} \angle A + \angle B + \angle C &= 180^\circ \\ \angle B + \angle C &= 180^\circ - A \\ \therefore \frac{B+C}{2} &= \left\{ 90^\circ - \frac{A}{2} \right\} \\ \therefore \sin\left(\frac{B+C}{2}\right) &= \sin\left(90^\circ - \frac{A}{2}\right) = \cos\left(\frac{A}{2}\right) \end{aligned}$
11.3.7.	$\sin 67^\circ + \cos 75^\circ$ ನ್ನ 0° ಮತ್ತು 45° ಕೋನಗಳ ನಡುವಿನ ತ್ರಿಕೋನಮಿತಿ ಅನುಷಾಸನಗಳಲ್ಲಿ ವ್ಯಕ್ತಪಡಿಸಿ.	$\begin{aligned} &\sin(67^\circ) + \cos(75^\circ) \\ &= \cos(90^\circ - 67^\circ) + \sin(90^\circ - 75^\circ) = \cos 23^\circ + \sin 15^\circ \end{aligned}$